



ದುರಾಸೆಗೆ ತಕ್ಕ ಫಲ

■ ಬಿಂಡಿಗನವಿಲೆ ಭಗವಾನ್
ಕಲೆ: ಸಂತೋಷ್ ಸಸಿಹಿತ್ತು



ತೆನಾಲಿ ರಾಮನ ಹೆಸರು ಯಾರು ತಾನೆ ಕೇಳಿಲ್ಲ? ಅವನು ವಿಜಯನಗರದ ಅರಸ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಚತುರಕವಿಯಾಗಿದ್ದ. ಪ್ರಜೆಗಳ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವಲ್ಲಿ ರಾಜನಿಗೆ ಆಪ್ತ ಸಲಹೆಗಾರನೂ ಆಗಿದ್ದ. ಜನ ತಮ್ಮ ದುಃಖ ದುಮ್ಮಾನಗಳನ್ನು ಹೇಳಿಕೊಂಡಾಗ ರಾಮನು ವಿಶಿಷ್ಟ ಚಾತುರ್ಯದಿಂದ ಅವುಗಳನ್ನು ಬಗೆಹರಿಸುತ್ತಿದ್ದ. ಒಮ್ಮೆ ಶ್ರೀಧರನೆಂಬ ಪಾತ್ರೆ ವ್ಯಾಪಾರಿಯೊಬ್ಬ ಜನರ ಬಳಿ ದುಪ್ಪು ಹಣ ಪಡೆದು ವಂಚಿಸುತ್ತಿದ್ದಾನೆಂದು ಅನೇಕರು ರಾಮನಲ್ಲಿ ಗೋಳಾಡಿದರು. ಆಗಲಿ, ನಿಮಗೆ ನ್ಯಾಯ ಒದಗಿಸುವ ಹೊಣೆ ತನ್ನದು ಅಂತ ರಾಮ ಅವರಿಗೆ ಭರವಸೆಯಿತ್ತು. ಅಂದೇ ತೆನಾಲಿ ರಾಮ ಸ್ವತಃ ಆ ವ್ಯಾಪಾರಿಯ ಹತ್ತಿರ ಬಂದ.

'ಸ್ವಾಮಿ, ನಮ್ಮ ಮನೆಯಲ್ಲಿ ವಿಶೇಷ ಹಬ್ಬವಿದೆ. ಮೂರು ಹಿತ್ತಾಳೆ ಪಾತ್ರೆಗಳನ್ನು ಬಾಡಿಗೆಗೆ ಕೊಡಿ' ಎಂದು.

'ಓಹೋ ಬಹಳ ಸಂತೋಷ. ಇಗೊಳ್ಳಿ ಮೂರು ಪಾತ್ರೆಗಳು, ಅರವತ್ತು ವರಹಗಳನ್ನು ಕೊಡಿ' ಎಂದು ವರ್ತಕ ಕೇಳಿದ.

ಅಲ್ಲ ಸ್ವಾಮಿ, ಇದೇನಿದು? ಒಂದು ಪಾತ್ರೆಗೆ ದಿನಕ್ಕೆ ಹತ್ತು ವರಹ ಅಂತ ಕಾನೂನಿದೆಯಲ್ಲ? ಅಂತ ತೆನಾಲಿ ರಾಮ ವಾದಿಸಿದರೂ ಶ್ರೀಧರ ಅದಕ್ಕೆ

ಸಮ್ಮತಿಸಲಿಲ್ಲ. ಇಷ್ಟವಿಲ್ಲದಿದ್ದರೆ ಪಾತ್ರೆಗಳನ್ನು ಇಲ್ಲೇ ಇಟ್ಟು ಹೋಗಿ ಎಂದ. ಇರಲಿ ಇವನಿಗೆ ತಕ್ಕ ಪಾಠ ಕಲಿಸುವೆ ಎಂದುಕೊಂಡ ರಾಮ ಪಾತ್ರೆಗಳನ್ನು ಹೊತ್ತು ಅಲ್ಲಿಂದ ನಡೆದ. ಮರುದಿನ ಸಂಜೆ ರಾಮ ಆ ಮೂರು ಪಾತ್ರೆಗಳನ್ನಲ್ಲದೆ ಅವುಗಳ ಜೊತೆಗೆ ಮೂರು ಚಿಕ್ಕ ಪಾತ್ರೆಗಳನ್ನೂ ಹೇರಿಕೊಂಡು ಶ್ರೀಧರನಿಗೆ ಒಪ್ಪಿಸಿದ!

'ಸ್ವಾಮಿ ಆಶ್ಚರ್ಯ ಏಕೆ? ನೀವು ಕೊಟ್ಟ ಪಾತ್ರೆಗಳು ಗರ್ಭ ಧರಿಸಿದ್ದವಲ್ಲ, ಈಗ ಅವು ತಲಾ ಒಂದೊಂದು ಹತ್ತಿವೆ ಅಷ್ಟೆ' ಎಂದ ರಾಮ.

ಶ್ರೀಧರ ಇಂಥ ದಡ್ಡ ಗಿರಾಕಿಗಳೆ ಸಿಗುತ್ತಿರಲಿ, ಇದಲ್ಲವೆ ಅದೃಷ್ಟ ಎಂದಿದ್ದೇ ಆ ಆರು ಪಾತ್ರೆಗಳನ್ನು ಒಳಗಿರಿಸಿಕೊಂಡ.

ಈ ಘಟನೆ ಸಂದು ಎರಡು ತಿಂಗಳಾದವು. ತೆನಾಲಿ ರಾಮನು ಶ್ರೀಧರನ ಬಳಿ ಮತ್ತೆ ಬಂದ. ರಾಮನನ್ನು ಕಂಡೊಡನೆ ಶ್ರೀಧರ ನಗುಮುಖದಿಂದ ಅವನನ್ನು ಬರಮಾಡಿಕೊಂಡ. ತಾನಾಗಿಯೇ ಮೂರು ದೊಡ್ಡ ಪಾತ್ರೆಗಳನ್ನೇ ರಾಮನ ಮುಂದಿಟ್ಟು 'ಹಬ್ಬ ಚೆನ್ನಾಗಿ ನಡೆಯಲಿ. ದೊಡ್ಡ ಪಾತ್ರೆಯೆಂದು ನಾನು ದರ ಏರಿಸೋಲ್ಲ. ಅರವತ್ತೇ ವರಹ ಕೊಡಿ ಸಾಕು' ಎಂದ.

ಆದರೆ ಮಾರನೇ ದಿನ ನಡೆದಿದ್ದೇ ಬೇರೆ. ತೆನಾಲಿ ರಾಮ ಸಪ್ತೆ ಮೋರೆ ಹಾಕಿಕೊಂಡು ಶ್ರೀಧರನ ಬಳಿ ಬಂದ. ದೊಡ್ಡ ಪಾತ್ರೆಗಳೊಂದಿಗೆ ಮೂರು

ಮರಿಗಳನ್ನೇ ನಿರೀಕ್ಷಿಸಿದ್ದ ಶ್ರೀಧರನಿಗೆ ಭಾರೀ ನಿರಾಸೆಯಾಗಿತ್ತು.

ಎಲ್ಲಿ ಒಟ್ಟು ಮೂರು ದೊಡ್ಡ ಪಾತ್ರೆಗಳು, ಜೊತೆಗೆ ಅವು ಹೆತ್ತ ಮೂರು ಚಿಕ್ಕ ಪಾತ್ರೆಗಳು? ನಾನು ಕೊಟ್ಟ ಪಾತ್ರೆಗಳು ಗರ್ಭ ಧರಿಸಿದ್ದವು ಗೊತ್ತೆ? ಬರಿಗೈಯಲ್ಲಿ ಬಂದಿಯಲ್ಲ? ನೀನು ಹೀಗೆ ಮಾಡಿದ್ದು ಅನ್ಯಾಯ. ರಾಜಾಸ್ಥಾನದಲ್ಲೇ ಇದು ಇತ್ಯರ್ಥವಾಗಲಿ' ಎಂದು ಶ್ರೀಧರ ಕೂಗಾಡಿದ.

ಶ್ರೀಕೃಷ್ಣದೇವರಾಯನ ದರ್ಬಾರು ಸೇರಿತ್ತು. ಶ್ರೀಧರ, ತೆನಾಲಿ ರಾಮನಿಂದ ತನಗೆ ಭಾರೀ ಮೋಸ ಆಗಿದೆ. ಕೃಪೆಯಿಟ್ಟು ಪರಿಹಾರ ನೀಡಬೇಕಾಗಿ ಪ್ರಭುವಿನಲ್ಲಿ ಅಂಗಲಾಚಿದ. ಪ್ರಭು ಶಾಂತಚಿತ್ತವಾಗಿ ಎಲ್ಲವನ್ನೂ ಆಲಿಸಿ ತೀರ್ಮಾನ ನೀಡಿದ.

'ಅಲ್ಲಪ್ಪ ಶ್ರೀಧರ, ಪ್ರಸವಕ್ಕೆ ಮೊದಲೇ ಗರ್ಭಿಣಿಯರು ಮರಣ ಹೊಂದುವ ಪ್ರಸಂಗಗಳು ಉಂಟೆಂದು ನಿನಗೆ ತಿಳಿಯದೆ ಹೇಳು. ತೆನಾಲಿ ರಾಮ ನಿನ್ನಿಂದ ಒಯ್ಯ ಗರ್ಭಿಣಿ ಪಾತ್ರೆಗಳಿಗೆ ಪಾಪ ಅದೇ ಗತಿಯಾಗಿದೆ. ದುಃಖಿತನಾದ ತೆನಾಲಿ ರಾಮನಿಂದ ಸಪ್ತೆ ಮೋರೆಯಲ್ಲದೆ ಮತ್ತೇನು ನೀನು ನಿರೀಕ್ಷಿಸುವುದು ಸಾಧ್ಯ? ರಾಜಸಭೆ ಅಚ್ಚರಿ ಮತ್ತು ವಿನೋದದಿಂದ ತಲೆದೂಗಿತ್ತು. ಶ್ರೀಧರನಿಗೆ ತನ್ನ ತಪ್ಪಿನ ಅರಿವಾಯಿತು. ರಾಜನಲ್ಲಿ ಕ್ಷಮೆ ಯಾಚಿಸಿದ. ತೆನಾಲಿ ರಾಮನಿಗೆ ದೊರೆ ಬಹುಮಾನ ನೀಡಿ ಸತ್ತರಿಸಿದ. ■